

# ಗ್ರಾಮೀಣ ಕಂಪ್ಯೂಟರ್ ತರಬೇತಿ ಅಕಾಡೆಮಿ



**RURAL COMPUTER TRAINING ACADEMY™**

ISO 9001:2015 Certified Organization

(Sharing Rural People Skills Development with Govt. of Karnataka)

## PROGRAMME GUIDE

Head Office : **Bangalore**

Administrative Office :

**Shree Laxmi Building, Navoor, Bantwal Tq**

**Mangalore Dist - 574 211**

Ph : 0824-286531 Mob : 9740536637



Website : [www.ruralcomputers.com](http://www.ruralcomputers.com)

**B. RAMANATHA RAI**  
Minister for Forest, Ecology and  
Environment Department




Room No. 305-305A,  
3rd Floor, Vidhana Soudha,  
Bangalore - 560 001  
Telephone: 22255023  
22033564



## ಸಂದೇಶ

'ಜೀವನವೇ ಶಿಕ್ಷಣ - ಶಿಕ್ಷಣವೇ ಜೀವನ' ಎಂಬ ಮಾತಿದೆ. ಮಾನವನು ಅಭಿವೃದ್ಧಿಯನ್ನು ನಿರ್ಧರಿಸುವ ಸೂಚಿಗಳಲ್ಲಿ ಶಿಕ್ಷಣವು ಬಹು ಮುಖ್ಯವಾದುದು. 'ಕರ್ನಾಟಕ ಸರ್ಕಾರದ ಗ್ರಾಮೀಣ ಜನರ ಕೌಶಲ್ಯ ಅಭಿವೃದ್ಧಿ ಯೋಜನೆಗೆ ಪೂರಕವಾಗಿ ಗ್ರಾಮೀಣ ಕಂಪ್ಯೂಟರ್ ಅಕಾಡೆಮಿ'ಯ ಕಾರ್ಯ ನಿರ್ವಹಿಸುತ್ತಿದ್ದು, ಯುವಜನರಿಗೆ ಕಂಪ್ಯೂಟರ್ ಶಿಕ್ಷಣದ ಜತೆಗೆ ನಮ್ಮ ನಾಡು, ನುಡಿ, ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಪ್ರಕೃತ ಅಕಾಡೆಮಿಯು ತನ್ನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಕೋರ್ಸ್ ಕೈಪಿಡಿಯೊಂದನ್ನು ಪ್ರಕಟಿಸಲಿರುವುದು ಔಚಿತ್ಯಪೂರ್ಣವಾಗಿದೆ. ಸಮಗ್ರ ಮಾಹಿತಿಯೊಂದಿಗೆ ಕೈಪಿಡಿಯು ಉತ್ತಮವಾಗಿ ಮೂಡಿ ಬರಲಿ; ನಿಮ್ಮ ಸಮಾಜಮುಖಿ ಚಟುವಟಿಕೆಗಳಿಗೆ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ.

  
ಬಿ.ರಮಾನಾಥ ರೈ



ಪ್ರಿಯ ಶಿಕ್ಷಣಾರ್ಥಿಗಳೇ,

ಗ್ರಾಮೀಣ ಕಂಪ್ಯೂಟರ್ ತರಬೇತಿ ಅಕಾಡೆಮಿಯು ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು ಪ್ರಸ್ತುತ ಕರ್ನಾಟಕದಲ್ಲಿ ಸುಮಾರು 150 ತರಬೇತಿ ಕೇಂದ್ರಗಳನ್ನು ಹೊಂದಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವ ವಿವಿಧ ಕೋರ್ಸುಗಳ ಮಾಹಿತಿಯನ್ನು ಗ್ರಾಮೀಣ ಕೈ ಪಿಡಿಯ ಮೂಲಕ ಹೊರತಂದಿರುತ್ತೇವೆ.

ಈ ಅಕಾಡೆಮಿಯ ಗ್ರಾಮೀಣ ಜನರ ಹಾಗೂ ಕನ್ನಡಪರ ಮಾಹಿತಿ ತಂತ್ರಜ್ಞಾನದ ಶಿಕ್ಷಣವನ್ನು ಗ್ರಾಮೀಣ ಪ್ರದೇಶದ ಯುವಜನತೆಗೆ ನೀಡುವುದು ಇದರ ಮುಖ್ಯ ಉದ್ದೇಶ. ಗ್ರಾಮೀಣ ಪ್ರದೇಶವು ಕೇವಲ ಮೂಲಭೂತ ಸೌಕರ್ಯಗಳಿಗೆ ಮಾತ್ರ ಸೀಮಿತವಾಗಿರದೆ, ಮಾಹಿತಿ ತಂತ್ರಜ್ಞಾನದ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಕೈಗೆಟುಕುವಂತಹ ಜಾಗತಿಕ ಗ್ರಾಮವನ್ನು ರೂಪಿಸುವ ಸಲುವಾಗಿ, ಗ್ರಾಮೀಣ ಕಂಪ್ಯೂಟರ್ ಅಕಾಡೆಮಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಾಯದೊಂದಿಗೆ ದೇಶದ ಗ್ರಾಮೀಣ ಹಾಗೂ ರಾಜ್ಯದ ಹಳ್ಳಿಗಳನ್ನು ಕಂಪ್ಯೂಟರ್ ಸಾಕ್ಷರತೆಯೊಂದಿಗೆ ಉದ್ಯೋಗ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಆಶಾ ಕಿರಣವಾಗಲು ಕಂಕಣಬದ್ಧವಾಗಿದೆ. ನಮ್ಮ ಉದ್ದೇಶ ದೇಶದ ತಾಂತ್ರಿಕ ಶಿಕ್ಷಣದ ಪ್ರಗತಿ ಪ್ರತಿಯೊಂದು ಮನೆ ಹಾಗೂ ಪ್ರತಿಯೊಬ್ಬರಿಗೂ ತಲುಪಬೇಕು. ಗ್ರಾಮೀಣ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನದ ಬಗೆಗೆ ತಿಳಿದುಕೊಂಡು ಪರಿಣಿತರಾದಾಗ ನಮ್ಮ ಗ್ರಾಮೀಣ ಪ್ರದೇಶದ ಪ್ರಗತಿ ಸಾಧ್ಯ.

ವೈಜ್ಞಾನಿಕ ಪದ್ಧತಿಯಲ್ಲಿ ವಿನ್ಯಾಸಗೊಳಿಸಿರುವ ಪಠ್ಯಕ್ರಮ, ಸಲಕರಣೆ ಹಾಗೂ ಇದೀಗ ಆರಂಭಗೊಂಡು ಯಶಸ್ವಿಯಾಗಿರುವಂತಹ ಡಿಪ್ಲೋಮಾ ಇನ್ ಕಂಪ್ಯೂಟರ್ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಕಲಿಕಾರ್ಥಿಗಳ ಪಾಲಿಗೆ ತುಂಬಾ ಉಪಯುಕ್ತವಾಗಿದ್ದು ಉದ್ಯೋಗ ದೊರಕಿಸಿ ಕೊಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇಂತಹ ಕೋರ್ಸ್‌ಗಳನ್ನು ಕಲಿತು ಕಂಪ್ಯೂಟರ್ ಪರಿಣಿತರಾಗಿ ನಾಡಿನ ಪ್ರಗತಿಗೆ ಮುಂದಾಗಿ ನಮಗೆಲ್ಲಾ ಶುಭವಾಗಲಿ.

ಇತೀ ವಿಶ್ವಾಸ ಪೂರ್ವಕವಾಗಿ,

ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರು

ಗ್ರಾಮೀಣ ಕಂಪ್ಯೂಟರ್ ತರಬೇತಿ ಅಕಾಡೆಮಿ

## About Rural Computer Training Computer Academy

Rural Computer Training Academy (RCTA) is a non-profit ISO9001: 2015 Certified and Govt. of Karnataka Vocational training provider for IT Education. Rural Computer Training Academy is committed towards the quality computer education to young generation living in villages. The organization aims to provide three types of training: (a) Basic computer literacy; (b) Computer as a tool for learning in schools and home; (c) Training in hardware.

Currently RCTA are running 150 computer centres at different location that provide basic computer literacy. Around 4700 students are learning computers in different computer centres through this Program. RCTA and another collaborating organization are also running computer education program in schools in rural areas. Currently this program is operating in Govt. and Private schools.

Many students get job opportunities after going through the RCTA computer education program and have gotten jobs in reputed firms, schools and computer centres.

In the coming year two more centres will be started and the program will also include Web designing & Adobe Photoshop training. RCTA is also in the process of publishing a book on MS-office assignments which will be provided to students for practical work during the course. RCTA Online Examination Board will conduct Online Examination for those who complete computer Courses..

**Our Vision :** To spread computer literacy throughout Rural Karnataka.

**Quality Policy :** At RCTA, we practice continual improvement to achieve student satisfaction by providing quality and effective education.

**Our Mission:** Right education for candidate at right place and at right cost. To impart the quality and effective knowledge to people and help build the nations on the latest knowledge.

To impart quality computer education at an affordable rate to rural Indian youth in order to prepare them for either starting their own enterprises or to get well-paying jobs in good companies.

## Our Goals and Objectives

- To reduce unemployment in the Rural Karnataka through self-employment/ employment.
- To train rural youth so that they can earn their livelihood easily in their own village. This prevents mass migration to cities.
- To promote a culture of Information Technology and introduce it as a career option to rural youth.
- To build a network of grass roots-level organizations across Karnataka promote Rural Computer Literacy.

With Regards,

**Harikrishna.Poojary**  
RCTA-Executive Director  
Mob: 09740536637



## RCTA – COURSES INDEX

Course	Full Name of the Course	Duration
C.I.T	Certificate in Information Technology	3 Months
D.I.T	Diploma in Information Technology	Six Months
P.G.D.I.T	Pre Graduate Diploma in Information Technology	One Year
A.D.I.T	Advance Diploma in Information Technology	One Year
D.O.A	Diploma in Office Automation	Six Month
D.D.T.P	Diploma in Desk Top Publishing	Six Month
D.C.A	Diploma in Computer Application	Six Month
D.C.T.T	Diploma in Computer Teacher Training	One Year
P.G.D.C.A	Post Graduate Diploma in Computer Application	One Year
D.C.T.T.C	Diploma in Computer Teacher Training Course	One Year
C.C.T.T.C	Certificate in Computer Teacher Training Course	Ten Months
C.C.D.N	Certificate Course in Dot Net	Six Month
D.C.H.N	Diploma in Computer Hardware & Networking	Six Month

### SHORT TEERM COURSES DETAILES

	COURSE	DURETION
F.T.1	Certificate Course in Information Technology (C.I.T)	3MONTHS
F.T.2	Certificate Course in Desk Top Publishing (C.D.T.P)	4 MONTHS
F.T.3	Certificate in Office Automation	4 MONTHS
F.T.4	Certificate Course in Linux	2MONTHS
F.T.5	Certificate Course in C,C++	2MONTHS
F.T.6	Certificate Course in Unix	2MONTHS
F.T.7	Certificate Course in Multimedia	2MONTHS
F.T.8	Certificate Course in Java	2MONTHS
F.T.9	Certificate Course in Web Page Design	2MONTHS
F.T.10	Certificate Course in Visual Studio & Oracle 9i	3MONTHS
F.T.11	Certificate Course in Auto Cad	3MONTHS
F.T.12	Certificate Course in Accounting Packages	2MONTHS

## **CERTIFICATE IN INFORMATION TECHNOLOGY (CIT)**

This is a Primary course for those who would like to put their maiden step towards computer education. This programme includes fundamentals about Information Technology as well as brief knowledge about MS-Word, MS-Excel, and Operating System. Entry is open for literate of any age group.

**OBJECTIVE:** Objective is to provide basic tips to operate computers for beginners at a very affordable cost.

**ELIGIBILITY:** 3rd ON WARDS ;**DURATION:**3MONTHS

**PROGRAMME STRUCTURE :** Basics of Information Technology, Operating Systems (Dos, Windows 10), MS-Word, Introduction to EXCEL, Internet.

**SCOPE :** The above course is basic and leads to other carrier oriented courses.

## **DIPLOMA IN INFORMATION TECHNOLOGY (DIT) / DIPLOMA IN COMPUTER APPLICATION (DCA)**

Meant for office Management Students will be taught the necessary skills useful for office work .Candidates, can also learn database management using MS-Access. Admission is open to any literate of any group.

**OBJECTIVE :** The objective of this course is to give important basic knowledge related to the use of computers and their application in an office environment

**ELIGIBILITY:** 7th Onwards**DURATION:** 6 Months

**PROGRAMME STRUCTURE :** Basics of Information Technology, Operating Systems (Dos, Windows 10)MS-Office (MS-WORD, MS-EXCEL, MS-POWER POINT)MS-Access-Database Management, Internet, Multimedia and HTML.

**SCOPE :** Computer Operator, Office Assistant, Receptionist.

## **POST GRADUATE DIPLOMA IN INFORMATION TECHNOLOGY (PGDIT)**

Meant for students who have finished DIT.The target is moulding student to take up the responsibility of handling computers in large Industries. The students will be exposed to latest trends in RDBMS.

**OBJECTIVE:** This programme provides necessary skills required for the use of computers in large industries. The two semester course will keep with the demands of the industry.

**ELIGIBILITY :** PUC OR Above

**DURATION :** One Year

**PROGRAMME STRUCTURE:**

- Same as DIT or DCA Structure
- C/C++, Oracle 9i with Developer, Visual Studio, Project Work

**SCOPE :** Junior/Senior programme Database Administrator/Analyst.

## **ADVANCE DIPLOMA IN INFORMATION TECHNOLOGY (ADIT)**

This programme provides necessary skills required for office works. The students also learn about managing the office accounts and programming fundamentals

**OBJECTIVE :** The objective of this course is to give important basic knowledge related to the use of computers and their application in an office environment. Along with this the course provides Accounting Skills.

**ELIGIBILITY :** SSLC On Wards      **DURATION :** One Year

**PROGRAMME STRUCTURE :**

- Same as DIT or DCA Structure,
- Programming Fundamentals(C/C++)
- Accounting Package – Tally
- PageMaker, Corel Draw, Photoshop

**SCOPE :** After the completion of the Course there are so many opportunity to get job in various Educational Institutions, Accounts management and in DTP.

## **DIPLOMA IN OFFICE AUTOMATION (DOA):**

This course is suitable for an office environment with students getting necessary skill in office automation with accountancy. Those who are interested in accounting can join this most advantageous course.

**OBJECTIVE :** The provide automation skills to candidates to computer for better solution of day-to-day activities in organisations. Students will be exposed to accounting package.

**ELIGIBILITY :** S.S.L.C Onwards.

**DURATION :** Six Months

**PROGRAMME STRUCTURE :** Basics of Information Technology, Operating Systems (Dos, Windows XP), MS-Word, MS-Excel, Accounting Package

**SCOPE :** Office Assistant, Computer operator, Office Account Executive, Financial Consultants.

## **DIPLOMA IN DESK TOP PUBLISHING (DDTP)**

This Diploma course is helpful for designing, composing and printing documents. After the completion, the student will be able to take up a job or setup their own concerns. Meant for all Computer literates of any age group.(Ex.CIT.Course)

**OBJECTIVE :** The DTP Course is especially for the aspirants to set their career in the field of publishing. This course is launched to switch over from manual to computerised printing system in keeping with the industrial needs and demands.

**ELIGIBILITY :** S.S.L.C Onwards.

**DURATION :** Six Months

**PROGRAMME STRUCTURE :**

- MS-Office (MS-Word, MS-Excel, MS-PowerPoint.)
- Page Maker7
- Corel Draw12
- Photoshop

**SCOPE :** In press, News Papers, Magazines etc....., as a DTP Operator.

## **DIPLOMA IN COMPUTER TEACHER TRAINING (DCTT)**

After the completion of the course students will be eligible for teaching in computer field,as well as they may get job in different educational field.



**OBJECTIVE :** This Course is useful for those who are seeking job in computer teaching profession.

**ELIGIBILITY :** PUC/+2

**DURATION :** One year

**PROGRAMME STRUCTURE :**

- FUN, DOS, WINDOWS
- MS-WORD, MS-EXCEL, MS-POWERPOINT
- MS-ACCESS, HTML, INTERNET, MULTIMEDIA
- PAGEMAKER, CORELDRAW, PHOTOSHOP
- C/C++
- TALLY WITH GST

**SCOPE :** After the completion of the Course there are many opportunity to get job in various Educational Institutions.

## **POST GRADUATE DIPLOMA IN COMPUTER APPLICATIONS (PGDCA)**

This course will introduce fundamentals of computer and software's that are very necessary in modern world. The course provides strong fundamental skills in software development, computer animation and programming too.

**OBJECTIVE :** This Course is useful for those who are seeking job in computer teaching profession.

**ELIGIBILITY :** PUC/+2      **DURATION :** One year

**PROGRAMME STRUCTURE :**

- FUN, DOS, WINDOWS
- MS-WORD, MS-EXCEL, MS-POWERPOINT
- MS-ACCESS, HTML, INTERNET, MULTIMEDIA
- PAGEMAKER, CORELDRAW, PHOTOSHOP
- C/C++
- VISUAL STUDIO & Oracle 9i

**SCOPE :** By completing this course the students will able to program for desktop and web applications. The course builds carrier opportunities in various IT field.

## **CERTIFICATE IN COMPUTER TEACHER TRAINING COURSE (CCTTC)**

This course is designed for preparing computer Teachers for Schools/Higher Secondary Schools /Computer Institutions.

**OBJECTIVE :** This Course is useful for those who are seeking job in computer teaching profession (School of Institution)

**ELIGIBILITY :** SSLC PASS OR FAIL      **DURATION :** One year

### **PROGRAMME STRUCTURE :**

- FUN, DOS, WINDOWS
- MS-WORD, MS-EXCEL, MS-POWERPOINT
- MS-ACCESS, HTML, INTERNET, MULTIMEDIA
- C/C++
- TALLY WITH GST
- VISUAL STUDIO

**SCOPE :** There are many vacancies in the computer teaching field in now days. So This course will help to make them qualified computer teachers in field of education.

## **CERTIFICATE IN OPERATING SYSTEM (COPS)**

It provides good knowledge of Office Management and improves individual growth as well as personality development also professional growth. This course is useful to start carrier in Receptionist, Office Assistant.

**OBJECTIVE :** This Course is useful for those who are seeking job in computer teaching profession (School of Institution)

**ELIGIBILITY :** SSLC PASS OR FAIL      **DURATION :** One year

### **PROGRAMME STRUCTURE :**

- FUN, DOS, WINDOWS
- MS-WORD, MS-EXCEL, MS-POWER POINT
- MS-ACCESS, HTML, INTERNET, MULTIMEDIA
- Public Relation Training and Co-Ordination
- Personality Development
- Interview Training – Resumes Development

**SCOPE :** It gives an exposure to Business Management &Administration.

## DIPLOMA IN COMPUTER HARDWARE & NETWORKING (DCH&N)

It provides good knowledge of computer servicing and assembling hardware components and networking. This course is useful to start carrier in hardware and networking field.

**OBJECTIVE :** This Course is useful for those who are seeking job in computer Hardware and System Admin.

**ELIGIBILITY :** SSLC PASS OR FAIL

**DURATION :** Six Months

### PROGRAMME STRUCTURE :

- A. Fundamentals of computers  
Introduction to computers.  
Difference between Hardware & Software
- B. 1. Operating System (Dos commands, Internal, External)  
2. Windows.  
3. Introduction to Commonly used Software.
- C. Different parts of Computer and its Function
  - \* Motherboards \* CPU
  - \* Video Graphics Adapters/AGP-Display Cards
  - \* Floppy Disk \* Hard Disk
  - \* Keyboard & Mouse \* Printers \* Modem(Internal & External)
  - \* Monitor \* SMPS \* RAM \* Sound Card \* CD ROM/CD Writers
  - \* UPS \* IROs \*10 Addresses \* Details of the F. Disk Commands (Partition)
  - \* Details Class of C.Mos Set up \* Sound & Display
  - \* Driver installation
- D. PC. Assembling/Disassembling and Lab on PC Assembling
- E. Introduction to an Operating System and Its various types.
  - \* MS-Dos v MS-Windows95/98/ME/NT/2000
- F. Installation of Windows.
- G. Introduction to Multimedia.
- H. Internet & E-Mail
- I. Trouble Shooting of Computer Hardware

**SCOPE:** It give an exposure to the Hardware related Industries.

# ಗ್ರಾಮೀಣ ಕಂಪ್ಯೂಟರ್ ತರಬೇತಿ ಅಕಾಡೆಮಿ

ISO 9001: 2015 CERTIFIED INSTITUTE

(ಕರ್ನಾಟಕ ಸರ್ಕಾರ ಗ್ರಾಮೀಣ ಜನರ ಕೌಶಲ್ಯ ಅಭಿವೃದ್ಧಿ ಯೋಜನೆಗೆ ಪೂರಕವಾಗಿ)

ಆಡಳಿತ ಕಛೇರಿ: 3/301, ಶ್ರೀ ಲಕ್ಷ್ಮಿ ಬಿಲ್ಡಿಂಗ್ ನಾವೂರು, ನಾವೂರು ಅಂಚೆ, ಬಂಟ್ವಾಳ ತಾಲೂಕು, ದ. ಕ. ಜಿಲ್ಲೆ.  
ದೂರವಾಣಿ : 09740536637, 08255 - 286531, Web Site: www.ruralcomputers.com,

## RCTA Upcoming new Branches in Karnataka - Regional Study Centre's

### DISTRICT : CITY/TOWN

**BAGALKOTE :** Bagalkote, Jamkhandi, Mudhol, Badami, Bilagi, Hungund, Ilkal, Rabkavi Banhatti, Guledgudda

**BENGALURU RURAL :** Doddaballapura, Nelmangala, Hosakote, Devanhalli

**BENGALURU URBAN :** Anekal, Bengaluru East Bengaluru North, Bengaluru South

**BELAGAVI :** Athani, Chikodi, Gokak, Hukkeri, Khanapur, Ramdurg, Raybag, Saundatti, Kittur, Nipani, Mudalgi, Kagawad, Belagavi, Bailahongal

**BELLARY :** Ballari, Hospet, Hoovina Hadagalli, Hagaribommanahalli, Kudligi, Sanduru, Siruguppa Kotturu, Kampli, Kurugodu, Aurad, Basavakalyan, Bidar, Bhalki, Homnabad, Chitgoppa, Hulsoor, ijapur Kamalnagar

**BIJAPUR :** Basavan Bagevadi, Indi, Tikota, Sindagi, Talikota, Chadchan, Devar Hipparagi kolhar, Nidagundi, Babaleshwar, Muddebihal

**CHAMRAJNAGAR :** Gundlupet, Kollegal, Yelandur, Hanur

**CHIKKABAAPUR :** Bagepalli, Chintamani, Gauribidanur, Gudibanda, Sidlaghatta

**CHIKKAMANGALURU :** Kadur, Koppa, Mudigere, Narasimharajapura, Sringeri, Tarikere, Ajjampura

**CHITRADURGA :** Challakere, Hiriya, Holalkere, Hosdurga, Molakalmuru

**DAKSHINNA KANNADA :** Mangalore, Ullal, Kotekar, Mulki, Puttur, Bantwal, Beltangadi, Sulya, Moodbidri

**DAVANGERE** Harihar, Channagiri, Harpanahalli, Honnali, Nyamathi, Jagalur, Kalghatgi

**DHARWAD :** Hubballi (Rural), Hubballi (Urban), Kundgol, Navalgund, Alnavar, Annigeri

**GADAG :** Betigeri, Nargund, Mundargi, Ron, Shirahatti

**GULBARGA :** Afzalpur, Aland, Chincholi, Chitapur, Kamalapur, Jevargi, Sedam,

**HASSAN :** Arsikere, Channarayapattana, Holenarsipur, Sakleshpur, Alur, Arkalgud, Belur,

**HAVERI :** Ranibennur, Byadgi, Hangal, Haveri, Savanur, Hirekerur, Shiggaon

**KODAGU :** Madikeri, Somvarpet, Virajpet

**KOLAR :** Bangarapet, Malur, Mulbagal, Dya, Gangawati, Koppal, Kushtagi, Yelbarga, Srinivaspur.

**KOPPAL :** Bangarapet, Malur, Mulbagal, Yelbarga, Gangawati, Koppal., Kushtagi, Srinivaspur

**MANDYA :** Maddur, Pandavapura, Shrirangapattana, Krishnarajpet, Nagamangala, Malavalli

**MYSURU :** Hunsur, Tirumakudalu Narasipura, Nanjangud, Heggadadevanakote, Piriapatna, Krishnarajanagar.

**RAICHUR :** Manvi, Maski, Devadurga, Lingsugur, Sirwar, Sindhnur

**RAMANAGAR :** Magadi, Channapatna, Kanakapura

**SHIMOGA :** Sagar, Tirthahalli, Bhadravati, Hosanagara, Shikaripura, Sorab, Shimoga

**TUMKURU :** Turuvekere, Kunigal, Madhugiri, Sira, Tiptur, Gubbi, Koratagere, Pavagada, Chiknayakanhalli

**UDUPI :** Kaup, Byndoor, Karkala, Kundapura, Hebri, Brahmavara

**UTTARA KANNADA :** Karwar, Sirsi, Joida, Yellapur, Bhatkal, Kumta, Ankola, Haliyal, Honavar, Mundgod, Siddapur, Dandeli

**YADGIR :** Shahpur, Shorapur



Bidar  
**BIDAR**  
 Gulbarga  
**KALBURGI**  
 Bijapur  
**BIJAPUR**  
 Bagalkot  
**BAGALKOT**  
 Raichur  
**RAICHUR**  
 Belagavi  
**BELAGAVI**  
 Dharwad  
**DHARWAD**  
 Gadag  
**GADAG**  
 Koppal  
**KOPPAL**  
 Bellary  
**BELLARY**  
 Karwar  
**UTTAR KANNAD**  
 Haveri  
**HAVERI**  
 Davangere  
**DAVANGERE**  
 Chitradurga  
**CHITRADURGA**  
 Shivamogga  
**SHIVAMOGGA**  
 Udupi  
**UDUPI**  
 Chickamagaluru  
**CHICKAMAGALURU**  
 Tumkuru  
**TUMKURU**  
 Chickbulapur  
**CHICKBULAPUR**  
 Kolar  
**KOLAR**  
 Mangalore  
**DAKSHIN KANNAD**  
 Hassan  
**HASSAN**  
 Bengaluru  
**Bengaluru**  
 Channapatna  
**BENGALURU (URBAN)**  
**BENGALURU (RURAL)**  
 Madikeri  
**KODAGU**  
 Mandya  
**MANDYA**  
 Mysuru  
**MYSURU**  
 Chamrajnagar  
**CHAMRAJNAGAR**  
 GOA  
 ANDHRA PRADESH  
 TAMIL NADU  
 KERALA  
 ARABIAN SEA